

**ತುಂಗಭದ್ರಾ ಜಲಾಶಯ ನಿರ್ಮಾಣದ ನಂತರ ಜಲಾನಯನ  
ಪ್ರದೇಶದಲ್ಲಾದ ಸ್ಥಿತ್ಯಾಂತರಗಳ ವಿಶ್ಲೇಷಣೆ.**

ಸಿದ್ದೇಶ ಬಿ. ಪಿ.  
ಸಂಶೋಧನಾರ್ಥಿ  
ಚರಿತ್ರೆ ವಿಭಾಗ  
ಕನ್ನಡ ವಿಶ್ವವಿದ್ಯಾಲಯ, ಹಂಪಿ.

**Article Link:** <https://aksharasurya.com/2023/09/siddesha-b-p-3/>

## **ABSTRACT:**

ತುಂಗಭದ್ರಾ ಅಣೆಕಟ್ಟು ನಿರ್ಮಾಣದ ನಂತರ ಜಲಾನಯನ ಪ್ರದೇಶದಲ್ಲಾದ ಕೃಷಿ, ಮೀನುಗಾರಿಕೆ, ನಿರಾಶ್ರಿತರ ಬದುಕಿನಲ್ಲಿದ ಸ್ಥಿತ್ಯಾಂತರಗಳನ್ನು ವಿಶೇಷಿಸುವುದು. ತುಂಗಭದ್ರಾ ಅಣೆಕಟ್ಟು ನಿರ್ಮಾಣ ಕಾರ್ಯಕ್ರೆ ಬಂದ ಕಾರ್ಮಿಕರ ನೆಲಗಳು, ಕುಡಿಯುವ ನೀರಿನ ಯೋಜನೆಗಳು, ಜಲಾಶಯದಲ್ಲಿ ಹೊಳಿನ ಪ್ರಮಾಣ ಹೆಚ್ಚಳಕ್ಕೆ ಕಾರಣಗಳನ್ನು, ತುಂಗಭದ್ರಾ ಜಲಾಶಯದ ಹೊಳು ತೆಗೆಯಲು ಅಸಾಧ್ಯ ಅದಕ್ಕೆ ಮೂರಕ ಸಮನಾಂತರ ಜಲಾಶಯದ ಕುರಿತು ಇರುವ ಜರ್ಜೆ ಕುರಿತು ವಿಶ್ಲೇಷಣೆ ಮಾಡುವ ಪ್ರಯತ್ನ ಈ ಲೇಖನದಲ್ಲಿ ಮಾಡಲಾಗಿದೆ.

## **KEYWORDS:**

ಅಣೆಕಟ್ಟು, ಕ್ರೌಂಚಕ್ಕೆ, ಹೊಳು, ಮೀನುಗಾರಿಕೆ, ಸ್ಥಿತ್ಯಾಂತರ, ಪ್ರವಾಸೋದ್ಯಮ.

ಭಾವಿಯ ಮೇಲೆ ಸಕಲ ಜೀವರಾಶಿಗಳು ಬದುಕಲು ಮೂಲಭೂತ ಅವಶ್ಯಕತೆಗಳಾದ ಗಾಳಿ, ನೀರು, ಆಹಾರ ಮತ್ತು ವಸತಿವ್ಯವಸ್ಥೆ ಅತ್ಯಗತ್ಯವಾಗಿವೆ. ಇವುಗಳಿಲ್ಲದೆ ಯಾವ ಜೀವಿ ಬದುಕಿರಲು ಸಾಧ್ಯವಿಲ್ಲ ಮತ್ತು ಜೀವಿಗಳು ಕ್ರಿಯಾಶೀಲವಾಗಿರಲು ಈ ಎಲ್ಲಾ ಮೂಲಭೂತ ಅವಶ್ಯಕತೆಗಳನ್ನು ಪೂರ್ಣವಿಳಿಸಬೇಕು. ಸಕಲ ಜೀವಿಗಳಿಗೂ ನೀರು ಎರಡನೇ ಮುಖ್ಯ ಅವಶ್ಯಕ ಸಂಪನ್ಮೂಲವಾಗಿದೆ. ನೀರು ಮಾನವನಿಗೆ ಮಾತ್ರವಲ್ಲದೆ ಪ್ರತಿಯೊಂದು ಜೀವಿಗಳ ಬದುಕಿನಲ್ಲಿ ನೀರು ಪ್ರಮುಖ ಪಾತ್ರ ವಹಿಸುತ್ತದೆ. ನೀರು ಭಾವಿಯ ಮೇಲಿರುವ ಗಿಡ-ಮರ, ಮಟ್ಟ ಕೀಟಗಳಿಂದ ಹಿಡಿದು ಬೃಹತ್ ಗಾತ್ರದ ತಿಮಿಂಗಿಲದಂತ ಜೀವಿಗಳಿಗೂ ಬದುಕಲು ನೀರು ಅವಶ್ಯಕ. ಹಾಗಾಗಿಯೇ ಪ್ರಾಚೀನ ಕಾಲದಲ್ಲಿ ಆದಿಶಿಲಾಯುಗದ ಮಾನವನಾದಿಯಾಗಿ ಜಗತ್ತಿನ ಎಲ್ಲಾ ನಾಗರಿಕತೆಗಳು ನದಿಯ ದಡಗಳಲ್ಲಿ ಬೆಳೆದು ಬಂದಿರುವುದು ಇದಕ್ಕೆ ನೈಜ ಉದಾಹರಣೆ. ಕೃಷಿ

ಚೆಟುವಟಿಕೆಗೆ ನೀರೇ ಮೂಲಾಧಾರ ನೀರಿಲ್ಲದೆ ಕೃಷಿ ಚೆಟುವಟಿಕೆಗಳು ನಡೆಯಲು ಸಾಧ್ಯವಿಲ್ಲ. ಆದ್ದರಿಂದ ನಮ್ಮ ಹಿರಿಯರು ಕೆರೆಯಂ ಕಟ್ಟಿಸು, ಭಾವಿಯಂ ಸವೇಸು, ದೇವಗಾರಮಂ ಘಾಡಿಸು ಎಂದು ಹೇಳಿರುವುದು. ಜನಸಂಖ್ಯೆ ಹೆಚ್ಚಿದಂತೆಲ್ಲಾ ಆಹಾರದ ಉತ್ಪನ್ನವನ್ನು ಹೆಚ್ಚಿಸಲು ಕೃಷಿಭೂಮಿಯ ವಿಸ್ತರಣೆ ಅವಶ್ಯವಾಯಿತು. ಕೆರೆ ಮತ್ತು ಬಾವಿಗಳು ಹೆಚ್ಚಿನ ಕೃಷಿಭೂಮಿಗೆ ನೀರನೊಳ್ಳಬಿಸಲಾರವು. ಆದ್ದರಿಂದ ನೀರಿನ ಸಮಸ್ಯೆ ಉಂಟಾಗದ ಹಾಗೆ ನೋಡಿಕೊಳ್ಳಲು ಮನುಷ್ಯ ಹರಿಯುವ ನಂದಿಗಳಿಗೆ ಅಡ್ಡಲಾಗಿ ಅಣೆಕಟ್ಟಿಗೆಳಿಸುವ ನಿರ್ಮಿಸಿ ನೀರು ಸಂಗ್ರಹಿಸಲುಡಿದ ಇದನ್ನೇ ಅಣೆಕಟ್ಟಿ ಅಥವಾ ಜಲಾಶಯ ಎಂದು ಕರೆಯಲಾಗುತ್ತದೆ. ಜಲಾಶಯಗಳು ಒಂದು ನಿರ್ದಿಷ್ಟ ಭೌಗೋಳಿಕ ಪ್ರದೇಶಕ್ಕೆ ನೀರು ಒದಗಿಸುವ ಉದ್ದೇಶ ಹೊಂದಿರುತ್ತವೆ. ಕೃಷಿ, ಕುಡಿಯುವ ನೀರು, ಜಲವಿದ್ಯುತ್ತು ಉತ್ಪಾದನೆ, ಮೀನುಗಾರಿಕೆ ಮುಂತಾದ ವಿವಿಧೋದ್ದೇಶಗಳನ್ನು ಪೂರ್ಣವಾಗಿ ಉದ್ದೇಶಿಸಿದಂದ ನಿರ್ಮಿಸಲಾಗುತ್ತದೆ. ಜಲಾಶಯದ ನಿರ್ಮಾಣಕ್ಕೂ ಮೊದಲು ಬರಡು ಪ್ರದೇಶವಾಗಿದ್ದ ತುಂಗಭದ್ರಾ ಜಲಾನಯನ ಪ್ರದೇಶದ ಬಳ್ಳಾರಿ, ರಾಯಚೂರು ಹಾಗೂ ಅಂದ್ರಪ್ರದೇಶ ಮತ್ತು ತೆಲಂಗಾಣ ರಾಜ್ಯದ ಪಶ್ಚಿಮದ ಗಡಿಜಿಲ್ಲೆಗಳು ನಿರಂತರವಾಗಿ ಬರಗಾಲಕ್ಕೆ ತುತ್ತಾಗುವ ಪ್ರದೇಶಗಳಾಗಿದ್ದವು. 1876ರಲ್ಲಿ ಈ ಭಾಗದಲ್ಲಿ ಭೀಕರ ಬರಗಾಲ ಎದುರಾಗಿ ಐವತ್ತು ಲಕ್ಷಕ್ಕೂ ಹೆಚ್ಚು ಜನರು ಅಸುನಿಗಿದರು.<sup>1</sup> ಈ ಫೋರೆ ದುರಂತವನ್ನು ಬ್ರಿಟೀಷ್ ಸರ್ಕಾರ ಗಮನಿಸಿ ಅರ್ಥರ್ ಕಾಟನ್ ಅವರಿಂದ ವರದಿಯನ್ನು ಪಡೆಯಿತು. 1902ರಲ್ಲಿ ಮತ್ತೊಮ್ಮೆ ಮದ್ರಾಸ್ ಸರ್ಕಾರ ಕನ್ವಲ್ ಸ್ಟ್ರೋ ಎಂಬ ನೀರಾವರಿ ತಜ್ಞನಿಂದ ಹೊಸಪೇಟೆಯ ಬಳಿ ಅಣೆಕಟ್ಟಿ ನಿರ್ಮಾಣಕ್ಕೆ ಸೂಕ್ತವಾದ ಸ್ಥಳವೆಂಬ ವರದಿ ಪಡೆಯಲಾಯಿತು ಆದರೆ ಈ ಯೋಜನೆ ಕಾರ್ಯರೂಪಕ್ಕೆ ಬರಲಿಲ್ಲ. 1940ರಲ್ಲಿ ಮನಃ ಆಸಕ್ತಿ ತೋರಿದ ಮದ್ರಾಸ್ ಸರ್ಕಾರ ತಿರುಮಲೆ ಅಯ್ಯಂಗಾರ್ ನೇತ್ಯತ್ವದಲ್ಲಿ ಸಮಿತಿ ರಚಿಸಿತು. ಈ ಸಮಿತಿ 1942ರಲ್ಲಿ ಹೊಸಪೇಟೆ ನಗರ ಸಮೀಪದ ಮಲ್ಲಾಪುರ ಎಂಬ ಗ್ರಾಮದ ಬಳಿ ಅಣೆಕಟ್ಟಿ ನಿರ್ಮಾಣಕ್ಕೆ ಸಲಹೆ ನೀಡಿತು. 1945ರಲ್ಲಿ ಹೈದರಾಬಾದ್ ನಿಜಾಮ, ಮದ್ರಾಸಿನ ಗವನರ್ ಅರ್ಥರ್ ಹೋಪ್ ಜೊತೆಗೊಡಿ ಅಣೆಕಟ್ಟಿಗೆ ಅಡಿಗಲ್ಲು ಹಾಕಿದರು. 1953ರಲ್ಲಿ ಅಣೆಕಟ್ಟಿ ನಿರ್ಮಾಣ ಕಾರ್ಯ ಪೂರ್ಣಗೊಂಡಿತು. ಈ ಅಣೆಕಟ್ಟಿನ್ನು ತುಂಗಭದ್ರಾ ನದಿಗೆ ನಿರ್ಮಿಸಿದ್ದರಿಂದ ತುಂಗಭದ್ರಾ ಅಣೆಕಟ್ಟಿ ಎಂದು ಹೆಸರು ಪಡೆಯಿತು. ಈ ಮೂಲಕ ಮಧ್ಯ ಕನಾರಟಕದ ಬಹುಭಾಗ ಇಂದು ಹಸಿರಾಗಿರಲು ಕಾರಣವಾಯಿತು. ತುಂಗಭದ್ರಾ ಅಣೆಕಟ್ಟಿ ನಿರ್ಮಾಣದ ನಂತರ ಜಲಾನಯನ ಪ್ರದೇಶದಲ್ಲಿ ಹಲವು ಸ್ಥಿತ್ಯಾಂತರಗಳಿಗೆ ಕಾರಣವಾಯಿತು.

## ನಿರಾಶ್ರಿತರ ಬದುಕಿನಲ್ಲಾದ ಸ್ಥಿತ್ಯಾಂತರಗಳು:

ತುಂಗಭದ್ರಾ ಜಲಾಶಯ ನಿರ್ಮಾಣದಿಂದ ಅಣೆಕಟ್ಟು ಮುಂಭಾಗದ ಬಳಾರಿ, ಕೊಪ್ಪಳ, ರಾಯಚೂರು, ಕನೂರು, ಮೇಹಬೂಬಾ ನಗರ ಹಾಗೂ ಅನಂತಪುರ ಜಿಲ್ಲೆ ಪ್ರದೇಶದ ಜನರಿಗೆ ಅನುಕೂಲವಾಯಿತು. ಆದರೆ ಜಲಾಶಯದಲ್ಲಿ ಮುಳುಗಡೆಯಾದ ಗ್ರಾಮ, ನಗರಗಳ ಜನರ ಬದುಕು ಸ್ಥಾರವಾಯಿತು. ತುಂಗಭದ್ರಾ ಅಣೆಕಟ್ಟಿನಲ್ಲಿ ಬಳಾರಿ ಜಿಲ್ಲೆಯ 41 ಗ್ರಾಮಗಳು,<sup>2</sup> ಕೊಪ್ಪಳ ಜಿಲ್ಲೆಯ 49 ಗ್ರಾಮಗಳು ಸೇರಿ ಒಟ್ಟು 90 ಗ್ರಾಮಗಳು ತುಂಗಭದ್ರಾ ಜಲಾಶಯದಲ್ಲಿ ಮುಳುಗಡೆಯಾದವು. ಉದಾಹರಣೆಗೆ ವಲ್ಲಬಾಪುರ, ಗೌರೀಪುರ, ವ್ಯಾಸನಕೇರಿ, ಎಯ್ಯನಹಳ್ಳಿ, ಮುದ್ದಾಪುರ, ನಾರಾಯಣದೇವರಕೆರೆ, ಹೊಸಕೋಟಿ, ರಾಮನಗರ ಮುಂತಾದವು. ಮುಳುಗಡೆಯಾದ ಗ್ರಾಮಗಳ ಸುಮಾರು ಇವತ್ತ್ಯಾದು ಸಾವಿರಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಯಿತು. ಜಲಾಶಯದಲ್ಲಿ ಭೂಮಿ ಕೆಳೆದುಕೊಂಡವರಿಗೆ 1943ರಲ್ಲಿ ಮಾಡಿಕೊಂಡ ಒಪ್ಪಂದದ ಪ್ರಕಾರ ಒಂದು ಎಕರೆ ನೀರಾವರಿ ಭೂಮಿಗೆ – ಮುನ್ನಾರು ರೂಪಾಯಿ, ಒಂದು ಎಕರೆ ಬೆಂದ್ದಲು ಭೂಮಿಗೆ ನೂರು ರೂಪಾಯಿ, ಒಂದು ವಾರೀಜ್ಯ ಮಳಿಗೆಗೆ – ಹತ್ತುಸೆಂಟ್ಸ್ ಭೂಮಿ, ಒಂದು ವಾಸದಮನೆಗೆ – ಇದುಸೆಂಟ್ಸ್ ಭೂಮಿ, ಮನೆಯನ್ನು ಕಟ್ಟಿಕೊಳ್ಳಲು ಎಂಟನೂರು ರೂಪಾಯಿ ಪರಿಹಾರ ನೀಡಿದರು.<sup>3</sup> ಪುನರ್ವಸತಿ ಕೇಂದ್ರಗಳಲ್ಲಿ ನಿರ್ವೇಶನಚೇಡಬೇರೆಕಡೆ ಹೋಗಿ ನೆಲೆಸುತ್ತೇವೆ ನಮಗೆ ಪರಿಹಾರ ನೀಡಿ ಎಂದವರಿಗೆ ಅವರ ಇಪ್ಪತ್ತು ಅಡಿ ಉದ್ದ ಹತ್ತು ಅಡಿ ಅಗಲದ ಒಂದು ಮನೆಗೆ – ಆರುನೂರು ರೂಪಾಯಿ ಪರಿಹಾರ ನೀಡಲಾಯಿತು.<sup>4</sup> ತುಂಗಭದ್ರಾ ಜಲಾಶಯ ನಿರ್ಮಾಣದಿಂದ ಮುಳುಗಡೆಯಾದ ಹಲವು ಗ್ರಾಮ ಮತ್ತು ನಗರಗಳಲ್ಲಿ ವಾಸ ಮಾಡುತ್ತಿರುವ ಜನರು ತಮಗೆ ಅನುಕೂಲವಾದ ಸ್ಥಳಗಳಲ್ಲಿ ಮತ್ತು ನಿರಾಶ್ರಿತರ ಕೇಂದ್ರಗಳಲ್ಲಿ ನೆಲೆಸಿದರು. ಅಂತಹ ಮುಳುಗಡೆಯಾದ ನಗರಗಳಲ್ಲಿ ದೊಡ್ಡ ನಗರವೆಂದರೆ ನಾರಾಯಣ ದೇವರಕೆರೆ. ಇದು ಒಂದು ಪ್ರಾಚೀನ ಚರಿತ್ರೆ ಹೊಂದಿರುವ ಉರು. ಇದು ಆರ್ಥಿಕವಾಗಿ, ಸಾಂಸ್ಕೃತಿಕವಾಗಿ ಶ್ರೀಮಂತಿಕೆಯನ್ನು ಹೊಂದಿತ್ತು. ಇದು ರಂಗಭೂಮಿ ಕಲಾವಿದರ ತರುವಾಗಿತ್ತು. ಇಂತಹ ಐತಿಹಾಸಿಕವಾದ ನಗರ ಮುಳುಗಡೆಯಾದ್ದರಿಂದ ಇಲ್ಲಿಯ ಕಲಾವಿದರು ಮರಿಯಮ್ಮನಹಳ್ಳಿಗೆ ಒಂದು ನೆಲೆಸಿದರು. ಇಂದು ಮರಿಯಮ್ಮನಹಳ್ಳಿ ಕಲಾಗೂಮು ಎಂಬ ಹೆಸರು ಪಡೆಯಲು ಕಾರಣವೇ ನಾರಾಯಣದೇವರಕೆರೆ ತುಂಗಭದ್ರಾ ಜಲಾಶಯದಲ್ಲಿ ಮಳಿಗಿದ್ದ – ರಿಂದ. ಅಂದಿನ ಸಂದರ್ಭದಲ್ಲಿ ನಾರಾಯಣದೇವರಕೆರೆ ನಗರದಲ್ಲಿ ಎಂಟು

ಎಣ್ಣೆ ಗಿರಳಿಗಳಿದ್ದವು. ಇವು ಮರಿಯಮ್ಮನಹಳ್ಳಿ, ಹೊಸಪೇಟಿ ನಗರಗಳಿಗೆ ಸ್ಥಳಾಂತರಿಸಲಾಯಿತು. ಜಲಾಶಯದಲ್ಲಿ ಮುಳುಗಡೆಯಾದ ಗ್ರಾಮಗಳ ವ್ಯಾಪಾರಿಗಳ ಜನರು ಹೊಸಪೇಟಿಗೆ ಬಂದು ನೆಲೆಸಿದರು. ಅದೇ ರೀತಿ ವಲ್ಲಬಾಪುರ, ಗೌರೀಪುರ, ವ್ಯಾಸನಕೇರಿ, ಇನಹಳ್ಳಿ, ಮುದ್ದಾಪುರ, ನಾರಾಯಣದೇವರಕೆರೆ, ಹೊಸಕೋಟಿ, ರಾಮನಗರ ಮುಂತಾದ ಗ್ರಾಮಗಳ ಜನರು ಭೂಮಿಯನ್ನೆ ನಂಬಿ ಬದುಕುತ್ತಿದ್ದ ಕೃಷಿ ಹಾಗೂ ಕೃಷಿಕೂಲಿಕಾರ ಕುಟುಂಬಗಳು ನಿರಾಶ್ರಿತರ ಮನವರಸತಿ ಕೇಂದ್ರಗಳಲ್ಲಿ ನೆಲೆಸಿದರೆ, ಇನ್ನು ಕೇಲವರು ತಮಗೆ ಅನುಕೂಲವಾದ ಗ್ರಾಮಗಳಿಗೆ ಹೋಗಿ ನೆಲೆಸಿದರು. ಕೂಡು ಕುಟುಂಬಗಳಾಗಿ ಬದುಕುತ್ತಿದ್ದ ಜನರು ತಮ್ಮ ಮೂಲ ನೆಲೆಯನ್ನು ಕಳೆದುಕೊಂಡು ಬೇರೆಬೇರೆ ಪ್ರದೇಶಗಳಲ್ಲಿ ನೆಲೆಸುವಂತಾಯಿತು. ಇದರಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡ ಕುಟುಂಬಗಳು ಅನಿವಾರ್ಯವಾಗಿ ಹೂಲಿ ಕಾರ್ಮಿಕರಾದರು.

ತುಂಗಭದ್ರಾ ಜಲಾಶಯದ ನಿರ್ಮಾಣದಿಂದ ತಮ್ಮ ಸರ್ವಸ್ವವನ್ನು ಕಳೆದುಕೊಂಡು ನಿರಾಶ್ರಿತರಾದ ಜನರು ಬಹುಬೇಗ ಜೀತರಿಸಿಕೊಳ್ಳಲು ಸಾಧ್ಯವಾಗಿದ್ದ ಇಲ್ಲಿ ಆರಂಭವಾದ ಗಣಿಗಾರಿಕೆಯಿಂದ. ನಂತರದ ದಿನಗಳಲ್ಲಿ ಇಲ್ಲಿನ ಜನರು ಗಣಿಗಾರಿಕೆಯಿಂದ ಆರೋಗ್ಯದ ಸಮಸ್ಯೆಯನ್ನು ಎದುರಿಸುವಂತಾಯಿತು. ಇದು ತುಂಗಭದ್ರಾ ಜಲಾಶಯದಲ್ಲಿ ಮುಳುಗಡೆಯಾದ ಗ್ರಾಮಗಳ ಜನರ ಸಮಸ್ಯೆ ಬಂದು ಕಡೆಯಾದರೆ, ಜಲಾಶಯದ ಮುಂಭಾಗದಲ್ಲಿರುವ ಕೆಲವು ಸಾಮಾನ್ಯ ಬದುಕು ಕುಟುಂಬಗಳು ನಿರಾಶ್ರಿತರಲ್ಲಿದ್ದರೂ ನಿರಾಶ್ರಿತರಾಗಬೇಕಾದ ಪರಿಸ್ಥಿತಿ ತಂದುಕೊಂಡರು. ಇದಕ್ಕೆ ಬಡತನ, ನಿರುದ್ಯೋಗ, ಸಾಲ ಕಾರಣಗಳಾಗಿದ್ದವು. ತುಂಗಭದ್ರಾ ಜಲಾಶಯದ ಮುಂಭಾಗದಲ್ಲಿರುವ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಕಾಲುವೆಗಳ ನಡ್ಡ ರಚನೆಯಾದ ತಕ್ಕಣ ನೀರಾವರಿಗೆ ಒಳಪಡುವ ಪ್ರದೇಶದಲ್ಲಿನ ಬಡವರ ಭೂಮಿಯನ್ನು ಅಂಡ್ರ ಮತ್ತು ಕನಾಡಕದ ಆರ್ಥಿಕವಾಗಿ ಪ್ರಭಲವಾಗಿರುವವರು ಬಡವರ ಭೂಮಿಯನ್ನು ಖರೀದಿ ಮಾಡಿದರು. ಇದರಿಂದ ಅಣೆಕಟ್ಟಿನಿಂದ ಉಪಯೋಗ ಪಡೆಯಬೇಕಾದ ಕೆಲವು ಕುಟುಂಬಗಳು ಭೂಮಿಯನ್ನು ಕಳೆದುಕೊಂಡು ನಿರಾಶ್ರಿತರಾದರು.

### ಕೃಷಿ ಕ್ಷೇತ್ರದಲ್ಲಾದ ಸ್ಥಾಪಿತರಗಳು:

ತುಂಗಭದ್ರಾ ಜಲಾಶಯ ನಿರ್ಮಾಣಕ್ಕೂ ಮೊದಲು ಹೊಸಪೇಟಿ, ಕಂಟಿ, ಸಿರುಗುಪ್ಪ, ಬಳ್ಳಾರಿ, ಕೊಪ್ಪಳ, ಗಂಗಾವತಿ, ಕಾರಟಿಗಿ, ಮಾನವಿ ಹಾಗೂ ರಾಯಚೂರು ಶಾಲೂಕುಗಳು ಮಳೆಯಾಶ್ರಿತ ಪ್ರದೇಶಗಳಾಗಿದ್ದವು. ಈ ಪ್ರದೇಶದಲ್ಲಿ ವಾಷಿಂಗ್‌ಕವಾರು ಸರಾಸರಿಗಿಂತ ಕಡಿಮೆ ಮತ್ತಿ ಪಡೆಯುವ ಪ್ರದೇಶವಾದ್ದರಿಂದ,

ಇಲ್ಲಿ ಕಡಿಮೆ ಮಳೆ ಅವಶ್ಯವಿರುವ ಜೋಳ, ಸಜ್ಜೆ, ನವಣಿ, ಶೇಂಗಾ, ಸಾಸಿವೆ, ಜೈದಲ, ತೊಗರೆ, ಎಳ್ಳು ಮುಂತಾದ ಬೆಳೆಗಳನ್ನು ಬೆಳೆಯಲಾಗುತ್ತಿತ್ತು. ಇವು ಅಲ್ಲ ಆದಾಯವನ್ನು ತಂದುಕೊಡುವ ಬೆಳೆಗಳಾಗಿದ್ದವು. ಕೃಷಿಕರು ವಾಣಿಜ್ಯ ಬೆಳೆಗಳಿಗಿಂತ ಆಹಾರ ಬೆಳೆಗೆ ಹೆಚ್ಚಿನ ಮಹತ್ವ ನೀಡುತ್ತಿದ್ದರು. ಆದ್ದರಿಂದ ಈ ಪ್ರದೇಶದ ಜನರು ಆರ್ಥಿಕವಾಗಿ ದುರುಪಿತರಾಗಲು ಮುಖ್ಯ ಕಾರಣಗಳಲ್ಲಿಂದಾಗಿತ್ತು ಶ್ರೀಶ 1953ರಲ್ಲಿ ನಿರ್ಮಾಣವಾದ ತುಂಗಭದ್ರಾ ಜಲಾಶಯ ಈ ಪ್ರದೇಶದ ಕೃಷಿ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಯಿತು. ಮಳೆ ಆಶ್ರಯಿತ ಬೆದ್ದಲು ಕೃಷಿ ಭೂಮಿ ನೀರಾವರಿ ಭೂಮಿಯಾಗಿ ಮಾರ್ಪಡಿತು. ಮಳೆ ಆಶ್ರಯಿಸಿ ವರ್ಷಕ್ಕೆ ಒಂದು ಬೆಳೆಯನ್ನು ಬೆಳೆಯುತ್ತಿದ್ದ ರೈತರು ವರ್ಷಕ್ಕೆ ಎರಡೆರಡು ಬೆಳೆಗಳನ್ನು ಬೆಳೆಯಲು ಆರಂಭಿಸಿದರು. ರೈತರು ತಮ್ಮ ಭೂಮಿಗೆ ನೀರಿನ ಸೂಲಭ್ಯ ದೊರತ ನಂತರ ಹೆಚ್ಚಿ ಜಲ ಆಪೇಕ್ಷಿತ ಬೆಳೆಗಳನ್ನು ಬೆಳೆಯಲು ಆರಂಭಿಸಿದರು. ಜೋಳ, ಸಜ್ಜೆ, ಶೇಂಗಾ, ನವಣಿ ಬೆಳೆಗಳ ಬದಲಾಗಿ ಭತ್ತ, ಕಬ್ಬಿ, ಬಾಳೆ, ಹತ್ತಿ, ಮೊಸಿನಕಾಯಿ ಹಾಗೂ ತೋಟಗಾರಿಕೆ ಬೆಳೆಗಳಾದ ತೆಂಗು, ಮಾಹು, ಸಮೋಟ, ನಿಂಬೆ, ಪಪ್ಪಾಯಿ, ಹೊವು ಮುಂತಾದ ತೋಟಗಾರಿಕೆ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಆಹಾರ ಕೇಂದ್ರಿತ ಬೆಳೆಗಳನ್ನು ಬೆಳೆಯುತ್ತಿದ್ದ ರೈತರು ಪ್ರಸ್ತುತ ವಾಣಿಜ್ಯ ಕೇಂದ್ರಿತ ಬೆಳೆ ಬೆಳೆಯಲು ಮುಂದಾಗಿದ್ದಾರೆ. ರೈತರು ವಾರೆಜ್ ಬೆಳೆಗೆ ಹೆಚ್ಚಿನ ಪ್ರಾಸಕ್ತ್ಯ ನೀಡಿದ್ದರಿಂದ ಕೃಷಿ ಮಾರುಕಟ್ಟೆಗಳು ಸಾಧಾರಣೆಯಾದವು. ಗಂಗಾವತಿ ತಾಲೂಕಿನಲ್ಲಿ ಹೆಚ್ಚಿ ಭತ್ತ ಬೆಳೆಯುವುದರಿಂದ ಗಂಗಾವತಿಯನ್ನು ಕಲ್ಪಾಣ ಕನಾಟಕದ ಭತ್ತದ ಕಣಜ ಎಂದು ಕರೆಯಲಾಗುತ್ತದೆ. ಇದಕ್ಕೆ ಪೂರಕವಾಗಿ ಗಂಗಾವತಿ ತಾಲೂಕಿನ ಕಾರಣ-ಗಿಯಲ್ಲಿ ರೈಸ್‌ಪಾಕ್ ಸಾಧಾರಣೆಯಾದವು. ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಉದ್ಯೋಗಗಳು ಸೃಷ್ಟಿಯಾದವು. ಉದ್ಯೋಗಗಳು ಸೃಷ್ಟಿಯಾದ್ದರಿಂದ ಕೆಲಸಕ್ಕಾಗಿ ಗುಳಿ ಹೋಗುವವರ ಸಂಖ್ಯೆ ಕಡಿಮೆಯಾಯಿತು. ಶ್ರೀಶ 1968ರಲ್ಲಿ ಈ ಜಲಾನಯನ ಪ್ರದೇಶದಲ್ಲಿ ಕಾಲುಗೆಗಳ ನಿರ್ಮಾಣ ಕಾರ್ಯ ಸಂಪೂರ್ಣವಾಗಿ ಮುಕ್ತಾಯಗೊಂಡಿತು. ಇದರ ನಂತರ ಈ ಜಲಾನಯನ ಪ್ರದೇಶದಲ್ಲಿ ಕೃಷಿ ಕ್ಷೇತ್ರದಲ್ಲಿ ಮಹತ್ವದ ತಿರುವನ್ನು ಪಡೆಯಿತು. ಜಲಾಶಯ ನಿರ್ಮಾಣಕ್ಕೂ ಮೊದಲು ಬರೀ ಬರಡುಭೂಮಿ ಗೊಂಡ-ರಿಸುತ್ತಿದ್ದ ಪ್ರದೇಶದಲ್ಲಿ ಇಂದು ಹಣ್ಣ ಹಸಿರಿನಿಂದ ಕಂಗೊಳಿಸುತ್ತಿದೆ.

ಜಲಾಶಯದ ಹಿನ್ನೀರಿಲ್ಲಿರುವ ಭೂ ಪ್ರದೇಶಕ್ಕೆ ಲಿಪಿಕೇಶನ್ ಮೂಲಕ ನಿರಾವರಿ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಮಾಲಪಿ ಜಲಾಶಯ ಮತ್ತು ಸಿಂಗಟಲೂರು ಏತನೀರಾವರಿ ಯೋಜನೆಗಳನ್ನು ಕೃಗೊಳ್ಳುವ ಮೂಲಕ ಜಲಾಶಯದ ನೀರಾವರಿ ಕೃಷಿ ಭೂಮಿಯನ್ನು ವಿಸ್ತರಿಸಲಾಯಿತು. ಮಾಲಪಿ

జలాశయ మళీ ఆత్మయిత జలమూలద జోతిగే తుంగభద్ర అణేకట్టినింద మాలవి డ్యూమోగే శాశ్వత నీరు తుంబిసువ యోజనేయన్న 150 కోటి రూపాయి అందాజు మోత్తదల్లి హగరిచోమృనవళ్ళ తాలూకన లులువత్తి గ్రామద బళియ జలగారదింద 32 క.ఎఱ. దూరద మాలవి జలాశయక్కే వైపులైనో మూలక నీరోదగిసువ ఈ యోజనేయ 24.09.2022రందు యితస్సియాయితు. ఎసో నిజలింగప్ప అవరు ముఖ్యమంత్రి ఆగిద్దాగ శాసక గాందివాది బాచిగొండనవళ్లి చెన్నబుసవనగౌడరు 1972రల్లి ఈ జలాశయవన్న నిమిషిదరు. మళీయాత్రిత జలాశయ తుంబిద్ద కేవల బీరేళోణికేయప్పు వషటగళల్లి మాత్ర. ఈ హిన్నెలేయల్లి తుంగభద్ర నదియింద నీరు తుంబిసువ హోరాటి చాలనే పడయితు. హలవు రైతపర సంఘటనగళు, సంఘసంస్కృగళు హాగూ మాదిరెరు సేరి 50 వషటగళింద మాడిద హలవు హోరాటిగళ ఫలవాగిదే. ఈ జలాశయ ఎరడు టిఎంసి నీరు సంగ్రహ సామధ్య హోందిద్దు, ఈ జలాశయ ఎరడు కాలువేగళన్న హోందిదే. బలదండే కాలువే మాలవి, హరేగొండనవళ్లి, చింత్రపెళ్లి, కడలబాళు, హగరిక్షుదివళ్లి, హిరేసొబటి, బాచిగొండనవళ్లి గ్రామగళిగి హాగూ ఎడదండే కాలువే హరేగొండనవళ్లి, హగరిచోమృనవళ్లి, బ్యాసిగేదేరి, కడలబాళు మత్తు హిరేసొబటి గ్రామద సుమారు 7500 ఎకరె ప్రదేశద కృషిభూమిగి శాశ్వత నీరావరి వ్యవస్థ కల్పిసిదే. సింగటలూరు ఏతనీరావరి యోజనేయ 8000 ఎకరె కృషిభూమిగి నీరావారి సోలబ్య హోదగిసుత్తదే.

తుంగభద్ర అణేకట్టు నిమాణిద కామగారి క్రి.త 1945 రింద 1953రచరిగే నడేయితు. కాలువేగళ నిమాణ కాయ్ 1968రల్లి ముక్కాయివాయితు. అణేకట్టు నిమాణ కాయ్కే కామికరాగి బింద జనరు ఇల్లియ జన, వాతావరణ పరిసరదోందిగే హోందిచోండు తుంగభద్ర అణేకట్టు నిమాణకాయ్ ముగిద నంతర శేకడ 25 రింద 30రష్టు కుటుంబగళు మరళి తమ్మ రాజ్యక్కే హిందిరుగిదరే, ఇన్నుల్లిద కుటుంబగళు హోసపేచె, కమలాపుర, కంట్లి, పాటినాయకనవళ్లి, మునిరాబాద్ ముంతాద స్థలగళల్లి నెలిసిద్దార్. కొలీకామికరాగి వలస బింద కారణ అణేకట్టు నిమాణ కాయ్ ముగిద నంతర ఉద్యోగవిల్లదే, కృషి కేలస మాడలు కృషి భూమి ఇల్లదే ఇరువుదరింద తుంగభద్ర

ಅಣೆಕಟ್ಟು ಪ್ರದೇಶ ಮತ್ತು ತುಂಗಭದ್ರಾ ನದಿ ಪ್ರದೇಶದಲ್ಲಿ ಕೆಲವರು ಮೀನುಗಾರಿಕೆಯನ್ನು ಮತ್ತು ಹರಿಗೋಲು ನಿಮಾರ್ಚಣ ಕಾರ್ಯದಲ್ಲಿ, ಇನ್ನೂಕೆಲವರು ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುತ್ತಾ ಬದುಕು ಕಟ್ಟಿಕೊಂಡಿದ್ದಾರೆ. ಅಣೆಕಟ್ಟು ನಿಮಾರ್ಚಣಕ್ಕೆ ಬಂದವರಲ್ಲಿ ತಮೆಜರು ನದಿಯ ಬಲದಂಡೆಯ ಭಾಗದಲ್ಲಿ ಹೆಚ್ಚಾಗಿ ನೆಲೆಸಿದರೆ, ತೆಲುಗು ಮಾತನಾಡುವ ಜನರು ನದಿಯ ಎದಂಡೆಯ ಪ್ರದೇಶದಲ್ಲಿ ಹೆಚ್ಚಾಗಿ ನೆಲೆಸಿರುವುದು ಕಂಡುಬರುತ್ತದೆ. ಈ ಸಮುದಾಯದ ಮತ್ತು ವಿದ್ಯಾಭ್ಯಾಸಕ್ಕಾಗಿ ತುಂಗಭದ್ರಾ ಅಣೆಕಟ್ಟು ಸುತ್ತಮುತ್ತಲಿನ ಪ್ರದೇಶದಲ್ಲಿ ಅಂದರೆ ಕಮಲಾಪುರ, ಕಡ್ಡಿರಾಂಪುರ, ಹಂಪಿ, ಹೊಸಪೇಟೆ ಮುಂತಾದ ಸ್ಥಳಗಳಲ್ಲಿ ಸುಮಾರು 18 ತಮಿಳು ಶಾಲೆಗಳು ಕಂಡುಬರುತ್ತವೆ. ತಮಿಳು ಶಾಲೆಗಳು ಈ ಪ್ರದೇಶದಲ್ಲಿ ಆರಂಭವಾಗಲು ಮುಖ್ಯ ಕಾರಣವೇ ತುಂಗಭದ್ರಾ ಅಣೆಕಟ್ಟು ನಿಮಾರ್ಚಣ ಮಾಡಲು ಬಂದ ತಮಿಳು ಕಾರ್ಮಿಕರು ಅಣೆಕಟ್ಟು ನಿಮಾರ್ಚಣ ಕಾರ್ಯ ಮುಗಿದ ನಂತರ ಇಲ್ಲೇ ನೆಲೆಸಿದ್ದರಿಂದ. ಹೊಸಪೇಟೆಯ ಅಂಬೇಡ್ಕರ್ ಸರ್ಕಾರ್ ನಲ್ಲಿರುವ ಅಂಬೇಡ್ಕರ್ ಪ್ರತಿಮೆಯನ್ನು ನಿಮಾರ್ಚಣ ಮಾಡಿದವರು ತುಂಗಭದ್ರಾ ಅಣೆಕಟ್ಟು ನಿಮಾರ್ಚಣಕ್ಕೆ ಬಂದ ತಮಿಳರು ಎಂಬುದು ಗಮನಾರ್ಹ. ಹೀಗೆ ನೆಲೆ ಕಂಡುಕೊಂಡ ತಮಿಳು ಮತ್ತು ತೆಲುಗು ಕಾರ್ಮಿಕರು ವಿವಿಧ ವೃತ್ತಿಗಳನ್ನು ಅನುಸರಿಸುವುದರೊಂದಿಗೆ ಇಲ್ಲಿನ ಜನರೊಂದಿಗೆ ಬೆರೆತು ಕನ್ನಡಿಗರೇ ಆಗಿದ್ದಾರೆ. ಇಲ್ಲಿ ನೆಲೆಸಿದ್ದರಿಂದ ಇವರ ಆರಾಧನ ದೇವರುಗಳ ದೇವಾಲಯಗಳು ನಿಮಾರ್ಚಣವಾದವು.

### ಮೀನುಗಾರಿಕೆಯಲ್ಲಾದ ಸ್ಥಿತ್ಯಾಂತರಗಳು:

ತುಂಗಭದ್ರಾ ಅಣೆಕಟ್ಟು ನಿಮಾರ್ಚಣಕ್ಕೂ ಮೊದಲು ತುಂಗಭದ್ರಾ ನದಿಯಲ್ಲಿ ಮೀನುಗಾರಿಕೆ ಸಾಂಪ್ರದಾಯಿಕವಾಗಿ ನೆಡೆಯುತ್ತಿತ್ತು. ನದಿಗೆ ಅಡ್ಡಲಾಗಿ ಅಣೆಕಟ್ಟುಗಳು ಇಲ್ಲದೆ ಇರುವುದರಿಂದ ನದಿ ಮೀನುಗಳು ನದಿಯ ಒಂದು ತುದಿಯಿಂದ ಮತ್ತೊಂದು ತುದಿಗೆ ನದಿಯಲ್ಲಿ ಸಂಚರಿಸುತ್ತಿದ್ದವು ಆದ್ದರಿಂದ ನದಿಯಲ್ಲಿ ಮೀನಿನ ಸಂತತಿ ಹೆಚ್ಚಿನ ಮಟ್ಟದಲ್ಲಿ ಕಂಡುಬರುತ್ತಿತ್ತು. ಮೀನು ನದಿಯಲ್ಲಿ ಮೇಲ್ಮೈಕವಾಗಿ ಕೆಳಮುಖವಾಗಿ ಚಲಿಸುವುದರಿಂದ ಎಲ್ಲಾ ಮೀನುಗಾರರ ಬಲೆಗಳಿಗೆ ಮೀನು ಹೆಚ್ಚಿನ ಸಂಖ್ಯೆಯಲ್ಲಿ ದೊರಕುತ್ತಿದ್ದರಿಂದ ನದಿಯಲ್ಲಿ ಮೀನುಗಾರಿಕೆ ಮಾಡುವ ಎಲ್ಲಾ ಮೀನುಗಾರರು ನೆಮ್ಮಿದಿಯ ಜೀವನ ನಡೆಸಲು ಸಾಧ್ಯವಾಗಿತ್ತು. ಅಣೆಕಟ್ಟು ನಿಮಾರ್ಚಣದಿಂದ ನದಿಯಲ್ಲಿ ಮೀನುಗಳ ಸಂಚಾರಕ್ಕೆ ತಡೆಯುಂಟಾಯಿತು. ಇದರಿಂದ ನದಿಯಲ್ಲಿ ಮೀನಿನ ಸಂತತಿ ಕಡಿಮೆಯಾಗಲು ಹಲವು ಕಾರಣಗಳಲ್ಲಿ ಇದು ಒಂದು.

ನದಿಯಲ್ಲಿ ಮೀನುಗಾರಿಕೆ ಗುತ್ತಿಗೆಯನ್ನು ಇಂತಿಟ್ಟು ಕೆ.ಮೀ ಅಧ್ಯಾ

ಒಂದು ಗ್ರಾಮದ ಗಡಿಯಿಂದ ಮತ್ತೊಂದು ಗ್ರಾಮದ ಗಡಿಯವರೆಗೆ ಮೀನುಗಾರಿಕೆ ವಲಯವನ್ನು ಗುರುತಿಸಿ, ನದಿಯಲ್ಲಿ ಮೀನುಗಾರಿಕೆ ಟೆಂಡರ್ ಮಾಡಲಾಗುತ್ತಿದೆ. ಮೀನುಗಾರರು ಆ ಗಡಿ ಒಳಗಡೆನೇ ಮೀನುಗಾರಿಕೆಯನ್ನು ಮಾಡಬೇಕಾಗಿದೆ. ಇಲ್ಲಿ ಸ್ಥಳೀಯ ಮೀನುಗಾರರು ಟೆಂಡರ್‌ನಲ್ಲಿ ಭಾಗವಹಿಸಿ ಮೀನುಗಾರಿಕೆ ಮಾಡುತ್ತಿರುವುದು ಕಂಡುಬರುತ್ತದೆ. ಉದಾಹರಣೆಗೆ ತಿಮ್ಮಲಾಪುರದಿಂದ ಅನೆಗೊಂದಿವರೆಗೆ 2021–22ರಲ್ಲಿ 4375 ರೂಪಾಯಿಗೆ, ಆನೆಗೊಂದಿಯಿಂದ ಚಿಕ್ಕ–ಜಂತಕ್ಕಾರೆಗೆ 2021–22ರಲ್ಲಿ 8041ರೂ ಟೆಂಡರ್ ಮಾಡಲಾಯಿತು.<sup>6</sup> ಅಣಕಟ್ಟು ನಿರ್ಮಾಣದ ನಂತರ ಜಲಾಶಯದ ವ್ಯಾಪ್ತಿ ಹೆಚ್ಚಾದ್ದರಿಂದ ಮೀನುಗಾರಿಕೆ ಟೆಂಡರ್ ದೊಡ್ಡಮೊತ್ತದ ಹಣಕ್ಕೆ ಬಿಡು ಆಗತ್ಯಾದಗಿತು. ಹೀಗಾಗಿ ಮೀನುಗಾರಿಕೆ ಒಡೆತನ ಆರ್ಥಿಕವಾಗಿ ಹಿಂದುಳಿದ್ದ ಸಾಮಾನ್ಯ ಮೀನುಗಾರರ ಕ್ಯಾರೆಟ್‌ ಆರ್ಥಿಕವಾಗಿ ಪ್ರಭಲರಾಗಿದ್ದವರ ಪಾಲಾಯಿತು. ತುಂಗಭದ್ರಾ ಜಲಾಶಯದಲ್ಲಿ ಮೀನುಗಾರಿಕೆ ಇಲಾಖೆಯವರು ಪ್ರತಿವರ್ಷ ಮೀನುಮರಿ ಬಿತ್ತನೆ ಮಾಡಲಾಗುತ್ತದೆ. ಇದರಿಂದ ಮೀನು ಉತ್ಪಾದನೆ ಹೆಚ್ಚಾಗಿದೆ ಆದರೆ ನದಿಯಿರದಲ್ಲಿ ಮೀನುಗಾರಿಕೆ ನಂಬಿ ಜೀವನ ಮಾಡುತ್ತಿದ್ದ ಸಾಂಪ್ರದಾಯಿಕ ಮೀನುಗಾರರಾದ ಬೆಸ್ಟ್, ಅಂಬಿಗ, ಗಂಗಾಮತ, ಬಾರಿಕ, ಜಾಲಗಾರ, ಕಚ್ಚೇರರು ಮೀನುಗಾರಿಕೆ ಕೂಲಿ ಕಾರ್ಮಿಕರಾಗಿ ಕೆಲಸಮಾಡಬೇಕಾದ ಪರಿಸ್ಥಿತಿ ಉಂಟಾಯಿತು.

ಪ್ರಸ್ತುತ ತುಂಗಭದ್ರಾ ಅಣಕಟ್ಟು ಮತ್ತು ತುಂಗಭದ್ರಾ ನದಿ, ಸುತ್ತಮುತ್ತಲಿನ ಕರೆಗಳನ್ನು ಗುತ್ತಿಗೆಗೆ ಪಡೆದು ಮೀನುಗಾರಿಕೆ ಮಾಡುವವರು ತಮಿಳಿಯನ್ನು ಮತ್ತು ಆಂಧ್ರದ ಜನರೇ ಹೆಚ್ಚಾಗಿದ್ದಾರೆ. ಅಣಕಟ್ಟು ನಿರ್ಮಾಣಕ್ಕೂ ಮೊದಲು ಮೀನುಗಾರಿಕೆ ಮಾಡುತ್ತಿದ್ದ ಬೆಸ್ಟ್, ಅಂಬಿಗ, ಗಂಗಾಮತ, ಬಾರಿಕ, ಜಾಲಗಾರ, ಕಚ್ಚೇರ ಸಾಂಪ್ರದಾಯಿಕ ಮೀನುಗಾರರು 1968–69ರ ನಂತರ ತುಂಗಭದ್ರಾ ನದಿಯಲ್ಲಿನ ಮೀನುಗಾರಿಕೆ ಮೇಲಿನ ತಮ್ಮ ಹಿಡಿತದ ಕೊಂಡಿ ಕಳಚುತ್ತಾ ಸಾಗಿತು. ಇದು ಈ ಪ್ರದೇಶದ ಹೆಚ್ಚಿನ ಸಂಖ್ಯೆಯ ಮೀನುಗಾರರು ತಮ್ಮ ಮೂಲ ವೃತ್ತಿಯನ್ನು ಬಿಟ್ಟು ಕ್ಷಮಿ, ಕೂಲಿ, ಕಟ್ಟಡಕಾರ್ಮಿಕ ಹಿಂಗೆ ಬೇರೆಬೇರೆ ವೃತ್ತಿಯಿಕದೆ ಪಲ್ಲಿಟಿವಾದರು. ನದಿಯಲ್ಲಿ ಸಣ್ಣ ಹರಿಗೋಲನ್ನು ಬಳಸಿ ಮೀನುಗಾರಿಕೆ ಮಾಡುತ್ತಿದ್ದರೆ. ಜಲಾಶಯದಲ್ಲಿ ದೊಡ್ಡ ದೋಳಗಳ ಮೂಲಕ ಮೀನುಗಾರಿಕೆ ಮಾಡುವುದು ಕಂಡುಬರುತ್ತದೆ. ಮೀನಿನ ಉತ್ಪನ್ನ ಹೆಚ್ಚಾಗಿದ್ದರಿಂದ ಮೀನು ಮಾರುಕಟ್ಟಿಗಳು ಪ್ರಾರಂಭವಾದವು. ತುಂಗಭದ್ರಾ ಅಣಕಟ್ಟುನಲ್ಲಿ ಉತ್ಪಾದಿಸಿದ ಹಸಿ ಮತ್ತು ಒಣಮೀನು ದೇಶದ ಬೇರೆ ಬೇರೆ ರಾಜ್ಯಗಳ ಮಾರುಕಟ್ಟಿಗಳಿಗೆ ಮೀನು ಸರಬರಾಜು ಆಗುತ್ತಿದೆ. ಕನಾರಿಕದ ಒಳನಾಡು

ಮೀನು ಉತ್ಪಾದನೆಯಲ್ಲಿ ಬಳಾರ್ ಜಿಲ್ಲೆ ಐದನೇ ಸ್ಥಾನ ಪಡೆಯುವಂತಾಯಿತು. ಅಣೆಕಟ್ಟು ಮುಂಬಾಗದ ನದಿಯಲ್ಲಿ ಮೀನುಗಾರಿಕೆ ವಾಡುವವರು ಮೀನಿನ ಸಂತತಿ ನದಿಯಲ್ಲಿ ತುಂಬ ಕಡೆಮೆಯಾಗಿದೆ ಇಡೀ ದಿನ ಮೀನುಗಾರಿಕೆಗೆ ತೆರಳಿದರೆ ಐದು ಕೆಲೋಗ್ರಾಂ ಮೀನು ದೊರಕುವುದಿಲ್ಲ ಎಂಬುದು ನದಿಯಲ್ಲಿ ಮೀನುಗಾರಿಕೆ ವಾಡುವ ಮೀನುಗಾರರ ಆಳಲು.<sup>7</sup>

### ಕುಡಿಯುವ ನೀರಿನ ಯೋಜನೆಗಳು:

ಪಾವಗಡ ಕುಡಿಯುವ ನೀರಿನ ಯೋಜನೆ ಕನಾರಟಕದ ಅತಿ ದೊಡ್ಡ ಕುಡಿಯುವ ನೀರಿನ ಯೋಜನೆಯಾಗಿದೆ. ಇದು 2250 ಹೊಟಿ ಪೆಚ್ಚದ ಯೋಜನೆಯಾಗಿದ್ದು. ಪ್ರತಿವರ್ಷ ಎರಡು ಟಿಎಂಸಿ ನೀರನ್ನು ತುಂಗಭದ್ರಾ ಅಣೆಕಟ್ಟಿನಿಂದ 230 ಕೆ.ಮೀ ದೂರದ ಪಾವಗಡಕ್ಕೆ ನೀರು ತರುವ ಯೋಜನೆಯಾಗಿದ್ದು, ಈ ಯೋಜನೆಯ ಅನುಷ್ಠಾನದಲ್ಲಿ 579 ಓವರ್‌ಹೆಡ್ ಟ್ರೌನ್‌ಗಳನ್ನು ನಿರ್ಮಿಸಲಾಗುವುದು. ಈ ಯೋಜನೆಯಿಂದ ವಿಜಯನಗರ ಜಿಲ್ಲೆಯ ಹೊಸಪೇಟೆ ಮತ್ತು ಕೂಡಿಗಿ ತಾಲೂಕುಗಳು, ಚಿತ್ರದುರ್ಗ ಜಿಲ್ಲೆಯ ಚಳ್ಳಕೇರಿ ಮತ್ತು ಮೊಳಕಾಲ್ಕಾರು ತಾಲೂಕುಗಳು, ತುಮಕೂರು ಜಿಲ್ಲೆಯ ಪಾವಗಡ ತಾಲೂಕು ಈ ಐದು ತಾಲೂಕುಗಳ ಎರಡು ಟ್ರೌನ್‌ಶಿಪ್‌ಗಳು ಮತ್ತು 1140 ವಸತಿ ಗ್ರಾಮಗಳು ಕುಡಿಯುವ ನೀರು ಪಡೆಯಲಿವೆ. ಆದರೆ ಅಣೆಕಟ್ಟು ನಿರ್ಮಾಣದಿಂದ ಉರು, ಭೂಮಿಯನ್ನು ಕಳೆದುಕೊಂಡು ನಿರಾಶ್ರಿತರಾದ ನಮಗೆ ಬೇಸಿಗೆ ಸಂದರ್ಭದಲ್ಲಿ ಕುಡಿಯಲು ನೀರು ದೊರಕದಿರುವುದು ನಮ್ಮ ಒಮ್ಮೆದೊಡ್ಡ ದುರಂತ ಎಂಬುದು ಜಲಾಶಯ ನಿರ್ಮಾಣದಿಂದ ಮನೆ, ಆಸ್ತಿ ಕಳೆದುಕೊಂಡು ಮನವಸತಿ ಕೇಂದ್ರಗಳಲ್ಲಿ ವಾಸಿಸುವ ಜನರ ಆಳಲು ಇದೆ.

### ಜಲವಿದ್ಯುತ್ ಯೋಜನೆಗಳ ಆರಂಭ:

ತುಂಗಭದ್ರಾ ಜಲಾಶಯದ ನಿರ್ಮಾಣದಿಂದ ಜಲ ವಿದ್ಯುತ್ ಉತ್ಪಾದನೆಯಲ್ಲಿ ಜಪಾನ್ ಹಾಗೂ ಸ್ವಿಡ್ರೋಲ್ಯಾಂಡ್ ದೇಶದ ಕಂಪನಿಗಳು ತಮ್ಮ ಹೊಡಿಕೆಯನ್ನು ಮಾಡಿದವು. ತುಂಗಭದ್ರಾ ಜಲವಿದ್ಯುತ್ ಯೋಜನೆಯು 1957ರಲ್ಲಿ ಆರಂಭವಾಯಿತು. ವಿದ್ಯುತ್ ಸ್ಥಾವರವು ಕೇಂದ್ರ ಸರ್ಕಾರದ ಒಡೆತನದಲ್ಲಿದೆ ಇದರ ನಿರ್ವಹಣೆ ತುಂಗಭದ್ರಾ ಮಂಡಳಿಯಾಗಿದೆ. ಈ ಜಲವಿದ್ಯುತ್ ಯೋಜನೆಯ ಫಲಾನುಭವಿ ರಾಜ್ಯ ಕನಾರಟಕ. ಯೋಜನೆಯ ಕಾಮಗಾರಿ 1964ರಲ್ಲಿ ಮೂರಿಗೊಂಡು ಕಾರ್ಯಾಚಾರಣೆ ಆರಂಭಿಸಿತು. ಒಟ್ಟು ಮೂರು ವಿದ್ಯುತ್ ಹೌಸ್‌ಗಳನ್ನು ನಿರ್ಮಿಸಲಾಗಿದೆ. ಮೊದಲನೆಯದು ಮುನಿರಾಬಾದ್ ಜಲವಿದ್ಯುತ್ ಹೌಸ್ ಇದು 27 ಮೇಗಾವಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯ

ಹೊಂದಿದೆ. ಎರಡನೇ ಪವರ್ ಹೋಸೋನಲ್ಲಿ 9 ಮೆಗಾವ್ಯಾಟ್ ಸಾಮರ್ಥ್ಯದ ಎಂಟು ವಿದ್ಯುತ್ ಉತ್ಪಾದನಾ ಘಟಕಗಳಿವೆ. ಇದರಲ್ಲಿ 4 ಟರ್ಬಿನ್‌(ಹವೆಯಂತ್ರ) ಮಾದರಿಯವು ಅವುಗಳಲ್ಲಿ ಘಟಕ ಒಂದು ಮತ್ತು ಎರಡನೇ ಘಟಕ ತಯಾರಕರು ಎಸ್ಟ್ರೋವೈಸ್ ಕಂಪನಿ ಸ್ಟ್ರೆಡ್‌ಲ್ಯಾಂಡ್, ಘಟಕ ಮೂರು ಮತ್ತು ನಾಲ್ಕನೇ ಘಟಕವನ್ನು ಹಿಟಾಚಿ ಕಂಪನಿ ಜಪಾನ್. ಜನರೇಟರ್ ಮಾದರಿಯ ವಿದ್ಯುತ್ ಘಟಕಗಳು 4 ಇಡ್ಡ ಅದರಲ್ಲಿ ಘಟಕ ಒಂದು ಮತ್ತು ಎರಡನೇ ಘಟಕವನ್ನು ಬಿಬಿಸಿ ಸ್ಟ್ರೋನಿಂದ, ಮೂರು ಮತ್ತು ನಾಲ್ಕನೇ ಘಟಕವನ್ನು ತೋಟಿದ್ದ ಕಂಪನಿ ಜಪಾನ್ ಇವರ ಸಹಯೋಗದಲ್ಲಿ ನಿರ್ಮಿಸಲಾಗಿದೆ. ಒಟ್ಟು ಎಂಟು ಘಟಕಗಳಿಂದ 72 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತದೆ. ಮೂರನೆ ವಿದ್ಯುತ್ ಪವರ್‌ಹೋಸ್ ಹಂಪಿ ಬಳಿ ನಿರ್ಮಿಸಲಾಗಿದ್ದು ಇದು 27 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಸಾಮರ್ಥ್ಯ ಹೊಂದಿದೆ. ಈ ಮೂರು ಪವರ್‌ಹೋಸ್‌ನಿಂದ ಒಟ್ಟು 126 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತದೆ. ತುಂಗಭದ್ರಾ ಅಣೆಕಟ್ಟು ಜಲಾಶಯದಿಂದ ಉತ್ಪಾದನೆಯಾದ ವಿದ್ಯುತ್ ನೀರಾವರಿ ಮತ್ತು ಸಣ್ಣ ಗುಡಿಕ್ಕೆಗಾರಿಕೆಗಳ ಅಭಿವೃದ್ಧಿಯಲ್ಲಿ ಬಳಸಲಾಗುತ್ತದೆ.

### ಪ್ರವಾಸೋದ್ಯಮ ತಾಣವಾಗಿ ತುಂಗಭದ್ರಾ ಜಲಾಶಯ:

ತುಂಗಭದ್ರಾ ಅಣೆಕಟ್ಟು ಪ್ರವಾಸಿತಾಣವಾಗಿ ಗುರುತಿಸಿಕೊಂಡಿದೆ. ಪ್ರತಿದಿನ ಸಾವಿರಾರು ಪ್ರವಾಸಿಗರು ತುಂಗಭದ್ರಾ ಜಲಾಶಯಕ್ಕೆ ಭೇಟಿನೀಡುತ್ತಿದ್ದಾರೆ. ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪಿ ಏಕ್ಕಣಿಗೆ ಬಂದ ಪ್ರವಾಸಿಗರು ತುಂಗಭದ್ರಾ ಜಲಾಶಯಕ್ಕೆ ಭೇಟಿ ನೀಡುತ್ತಾರೆ. ಕನಾಟಕದ ಇತರೆ ಜಲಾಶಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಈ ಜಲಾಶಯಕ್ಕೆ ಬರಲು ಕಾರಣ ವಿಶ್ವಪಾರಂಪರಿಕ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಹಂಪಿಯ ಸಮೀಪದಲ್ಲಿ ಇರುವುದು. ಹಂಪಿ ಏಕ್ಕಣಿಗೆ ಬರುವ ಪ್ರವಾಸಿಗರು ಹಂಪಿಯಲ್ಲಿ ನೋಡುವ ಸ್ಥಳಗಳ ಪಟ್ಟಿಯ ಜೊತೆಗೆ ಈ ಜಲಾಶಯದ ನಾಮ ಸೇರಿರುವುದು ಕಾಣುತ್ತೇವೆ. ಈ ಜಲಾಶಯ ಎರಡು ಬೆಟ್ಟಗಳ ಮುದ್ದೆ ಇರುವುದರಿಂದ ಆ ಪ್ರಕೃತಿಯ ಸೌಭಗ್ಯ ಪ್ರವಾಸಿಗರನ್ನು ಆಕರ್ಷಣ ಮಾಡುತ್ತದೆ. ಈ ಜಲಾಶಯಕ್ಕೆ ಹೊಂದಿಕೊಂಡಿರುವ ಗುಂಡಾಪಾರೆಸ್ಟ್, ಕಾರಂಜಿ, ಪಂಪಾಲುದ್ಯಾನವನಗಳು ಪ್ರವಾಸಿಗರ ಆಕರ್ಷಣೀಯ ಸ್ಥಳಗಳಾಗಿವೆ. ರಜಾದಿನಗಳಲ್ಲಿ ಮೋಷಕರು ತಮ್ಮ ಮಕ್ಕಳನ್ನು ಈ ಉದ್ಯಾನವನಗಳಿಗೆ ಕರೆದುಕೊಂಡು ಹೊಗುತ್ತಾರೆ. ಜಲಾಶಯದ ಹಿನ್ನೀರು ಸಹ ಪ್ರವಾಸಿಗರನ್ನು ಆಕರ್ಷಣೀಯ ಸ್ಥಳಗಳಾಗಿವೆ. ಅಷ್ಟೇ ಅಲ್ಲದೆ ವಿವಿಧ ಜಾತಿಯ ಲಕ್ಷ್ಯಾಂತರ ಪಟ್ಟಿಗಳು ತಮ್ಮ ಸಂತಾನೋತ್ಪತ್ತಿಗೆ ಬಂದು ತುಂಗಭದ್ರಾ ಜಲಾಶಯದ ಹಿನ್ನೀರಿನಲ್ಲಿ ಬಂದು ಸ್ವಲ್ಪದಿನಗಳಕಾಲ ನೆಲೆಸುವುದನ್ನು

ಪ್ರತೀ ವರ್ಷ ನೋಡಬಹುದು.

### ಜಲಾಶಯದಲ್ಲಿ ಸಂಗ್ರಹಗೊಂಡ ಹೊಳೆ:

ಕರೆ, ಅಣೆಕಟ್ಟಿಗಳಲ್ಲಿ ಹೊಳೆ ಸಂಗ್ರಹ ಪ್ರಕ್ರಿಯೆ ಸಹಜಕ್ಕಿಂತೆ ಆದರೆ ಹೊಳೆ ವಿಲೆವಾರಿ ಪ್ರಕ್ರಿಯೆ ಕಾಲಕಾಲಕ್ಕೆ ನಿರಂತರವಾಗಿ ನಡೆಯುತ್ತಿರುತ್ತೇವೆ ಹಾಗಾದರೆ ಮಾತ್ರ ಕರೆ ಹಾಗೂ ಅಣೆಕಟ್ಟಿಗಳು ಜೀವಂತವಾಗಿರುತ್ತವೆ. ಇಲ್ಲದಿದ್ದರೆ ಅಣೆಕಟ್ಟಿ, ಕೆರೆಗಳಲ್ಲಿ ನೀರಿನ ಸಂಗ್ರಹಣ ಸಾಮಧ್ಯ ಕಡಿಮೆಯಾಗಿ ಇದ್ದು ಇಲ್ಲದಂತಾಗುತ್ತದೆ. ಕೃಷಿ ಚಟುವಟಿಕೆ, ಜೀವಿಗಳ ಕುಡಿಯುವ ನೀರು ಮುಂತಾದ ಚಟುವಟಿಕೆಗಳ ಮೇಲೆ ವ್ಯತೀರ್ಥಕ ಪ್ರಭಾವ ಉಂಟಾಗುತ್ತದೆ. ಕನಾಕಟಕದ ಎಲ್ಲಾ ಅಣೆಕಟ್ಟಿಗಳಲ್ಲಿ ಸಂಗ್ರಹಣೆಯಾದ ಹೊಳೆನ ಪ್ರಮಾಣಕ್ಕಿಂತ ಹೆಚ್ಚು ಹೊಳೆ ಸಂಗ್ರಹಣೆಯಾಗಿರುವುದು ತುಂಗಭದ್ರಾ ಅಣೆಕಟ್ಟಿನಲ್ಲಿ.

ಅಣೆಕಟ್ಟಿ ನಿರ್ಮಾಣದ ಸಮಯದಲ್ಲಿ ಪ್ರತಿವರ್ಷ ಸುಮಾರು 0.427 ಟಿಎಂಸಿಗಳಪ್ಪು ಹೊಳೆ ತುಂಬಬಹುದು ಎಂದು ಅಂದಾಜಿಸಲಾಗಿತ್ತು. 2008ರಲ್ಲಿ ಹೈಡ್ರೋಗ್ರಾಫಿಕ್ ಸಮೀಕ್ಷೆಯೊಂದರ ಪ್ರಕಾರ 1953 ರಿಂದ 2008ರವರೆಗೆ 0.575 ಟಿಎಂಸಿ ರಷ್ಟು ಹೊಳೆ ಸಂಗ್ರಹಣೆಯಾಗಿದೆ. 101.37 ಟಿಎಂಸಿ ನೀರು ಸಂಗ್ರಹಣ ಸಾಮಧ್ಯ ಹೊಂದಿದ್ದು, 31.62 ಟಿಎಂಸಿ ರಷ್ಟು ಹೊಳೆ ತುಂಬಿದೆ ಎಂದು ಅಂದಾಜಿಸಲಾಯಿತು. 2016ರಲ್ಲಿ ಹೈದರಾಬಾದ್‌ನ ಖಾಸಗಿ ಸಂಸ್ಥೆಯೊಂದು ನಡೆಸಿದ ಸಮೀಕ್ಷೆಯಿಂದ ತುಂಗಭದ್ರಾ ಜಲಾಶಯ 105.788 ಟಿಎಂಸಿ ನೀರು ಸಂಗ್ರಹ ಸಾಮಧ್ಯ ಹೊಂದಿದ್ದು, 27.212 ಟಿಎಂಸಿ ನೀರು ಸಂಗ್ರಹಣದ ಸಾಮಧ್ಯದಪ್ಪು ಹೊಳೆತುಂಬಿದೆ ಎಂದು ವರದಿ ನೀಡಿತು.<sup>8</sup> ಹೆಚ್ಚಿಂದ ಬಗ್ಗೆ ತುಂಗಭದ್ರಾ ನೀರಾವರಿ ವಲಯದ ಅಧಿಕಾರಿಗಳು ಅಕ್ಷೇಪ ತೆಗೆದಿದ್ದಾರೆ. ಈ ವರದಿಯನ್ನು ಅಂಗೀಕರಿಸಿದ್ದು, ಮರು ಸಮೀಕ್ಷೆ ನಡೆಸಲು ನಿರ್ದರ್ಶಿಸಲಾಗಿದೆ.

ಪ್ರತಿ ವರ್ಷ ವರ್ಷಗಳಿಗೊಮ್ಮೆ ಜಲಾಶಯದ ನೀರಿನ ಸಾಮಧ್ಯದ ಬಗ್ಗೆ ಸಮೀಕ್ಷೆ ನಡೆಸಿ ಕೇಂದ್ರ ಜಲ ಆಯೋಗಕ್ಕೆ ವರದಿಯನ್ನು ಸಲ್ಲಿಸಬೇಕು. ಈ ಸಮೀಕ್ಷೆಯನ್ನು ಜಲಾಶಯದಲ್ಲಿ 80% ನೀರು ಖಾಲಿಯಾದಾಗ ಸರ್ವೇಕಾರ್ಯ ಮಾಡಲಾಗುತ್ತದೆ. ಇತ್ತೀಚೆಗೆ ಜಲಾಶಯಕ್ಕೆ ಹರಿದು ಬರುತ್ತಿದ್ದ ಹೊಳೆನ ಪ್ರಮಾಣ ಕಡಿಮೆಯಾಗಿದೆ. ಇದಕ್ಕೆ ಕಾರಣ ಎರಡು ದಶಕಗಳೊಂದ ಜಲಾಶಯಕ್ಕೆ ಹರಿದು ಬರುವ ಜಲಾನಯನ ಪ್ರದೇಶದಲ್ಲಿ ಅಂತರ್ಜಾಲ ಮಣಿ ಹೆಚ್ಚಿಸಲು ಮತ್ತು ಮಣಿನ ಸರಕಳಿ ತಪ್ಪಿಸಲು ಸರ್ಕಾರ ಕೃಷಿ ಇಲಾಖೆಯಿಂದ ಕೃಷಿಮೊಂಡಗಳ ನಿರ್ಮಾಣ, ಹಳ್ಳಗಳಿಗ ಚೆಕ್ಕಾಗ್ಯಾಂಗ ನಿರ್ಮಾಣ ಮಾಡುವುದರ ಮೂಲಕ

ನದಿಗಳಿಗೆ ಜಲದೊಂದಿಗೆ ಹರಿದು ಬರುತ್ತಿದ್ದ ಮಣಿನ್ನು ತಡೆಗಟ್ಟುವುದರ ಮೂಲಕ ಅಣೆಕಟ್ಟಿನಲ್ಲಿ ಸಂಗ್ರಹವಾಗುತ್ತಿದ್ದ ಹೊಳಿನ ಪ್ರಮಾಣವನ್ನು ತಗ್ಗಿಸಿವೆ.

ಹೊಳು ಹೆಚ್ಚಾಗಲು ಕಾರಣಗಳು: ತುಂಗಭದ್ರಾ ಜಲಾಶಯ ಕನಾರ್ಕ ಕದ್ಭಾರೆ ಜಲಾಶಯಗಳಿಗಿಂತ ನದಿ ಹೆಚ್ಚಿನ ಮೂಲಸ್ಥಳದಿಂದ ಬಹಳ ಅಂತರದಲ್ಲಿ ನಿರ್ಮಾಣ ಮಾಡಿರುವುದು, ನದಿ ಪಾತ್ರದಲ್ಲಿ ಮಿತಿಮೇರಿ ನಡೆಯುತ್ತಿರುವ ಗಣಿಗಾರಿಕೆ, ಅವೈಜ್ಞಾನಿಕ ಕೃಷಿಚಟುವಟಿಕೆಗಳು, ಅರಣ್ಯ ನಾಶ, ಕ್ರಾರಿಕೆಗಳ ಫನ ಹಾಗೂ ದ್ರವತ್ಯಾಜ್ಯಗಳನ್ನು ನದಿಗೆ ಹರಿಸುವುದರಿಂದ ಜಲಾಶಯದಲ್ಲಿ ಹೊಳು ಹೆಚ್ಚಾಗಲು ಕಾರಣವಾಗಿದೆ. ಅಣೆಕಟ್ಟಿನಲ್ಲಿ ಸಂಗ್ರಹವಾಗುವ ಹೊಳನ್ನು ತಡೆಗಟ್ಟಬೇಕಾದರೆ ಅಣೆಕಟ್ಟು ಜಲಾಶಯಗಳಲ್ಲಿನ ಹೊಳನ್ನು ಕಾಲಕಾಲಕ್ಕೆ ತೆಗೆಯಬೇಕು. ವೈಜ್ಞಾನಿಕ ಕೃಷಿ ಚಟುವಟಿಕೆಗಳನ್ನು ಮಾಡುವುದು. ಅಣೆಕಟ್ಟು ಹಿನ್ನೀರಿನಲ್ಲಿ ಕೃಷಿ ಚಟುವಟಿಕೆಯನ್ನು ನಿರ್ವಹಿಸುವುದು. ಅರಣ್ಯ ಸಂರಕ್ಷಣೆ ಮತ್ತು ಜಲಾಶಯದ ಸುತ್ತ ಮರಗಳನ್ನು ಬೆಳಸುವುದು. ಜಲಾಶಯದ ನಿರ್ಮಾಣದ ಸಂಭರ್ಧದಲ್ಲಿ ಹೊಳು ನಿಯಂತ್ರಣ ತಂತ್ರಜ್ಞಾನಗಳ ಅಳವಡಿಕೆ ಮಾಡುವುದು. ಅಂದರೆ ನದಿ ಸೇರುವ ಚಿಕ್ಕ ಚಿಕ್ಕ ಹಳ್ಳಿಗಳಿಗೆ ಚೆಕ್ಕಾಡ್ಯಾಮಾಗಳನ್ನು ನಿರ್ಮಾಣ ಮಾಡಿ ನದಿಯ ಒಡಲಿಗೆ ಮಣಿ ಬರದೆ ಹಾಗೆ ನೋಡಿಕೊಳ್ಳಬೇಕು. ನದಿಗಳಿಗೆ ಕೆಲವು ಕಿಲೋಮೀಟರ್‌ರೊಂದಿಗೆ ಚಿಕ್ಕ ಜಲಾಶಯಗಳನ್ನು ನಿರ್ಮಾಣ ಮಾಡಬೇಕು. ಅಣೆಕಟ್ಟಿನಲ್ಲಿ ಸಂಗ್ರಹವಾದ ಹೊಳನ್ನು ತೆಗೆಸುವುದು ಮತ್ತು ಹೊಳು ತೆಗೆದ ಮಣಿನ್ನು ಕೃಷಿ ಭೂಮಿಗೆ ಸಾಗಿಸುವುದು ನಿರಂತರ ಕ್ರಿಯೆಯಾಗಿ ನಡೆಯಬೇಕು. ಜಲಾಶಯದ ಸುತ್ತಲಿರುವ ಗ್ರಾಮಗಳ ಜನರ ಸಹಾಯವು ಈ ಕೆಲಸದಲ್ಲಿ ಅತ್ಯಗತ್ಯ. ಜಲಾಶಯದ ಮಣಿನ ಘಲವತ್ತತೆ ಬಗ್ಗೆ ನೀರಾವರಿ ಮತ್ತು ಕೃಷಿ ಇಲಾಖೆ ಸಂಯುಕ್ತವಾಗಿ ಪ್ರಸಾರ ಮಾಡುವು ಮತ್ತು ಗ್ರಾಮ ಸಭೆಗಳ ಮುಖಾಂತರ ಜನರಿಗೆ ತೀಳಿಸಬೇಕು. ರೈತರು ಬೇಸಿಗೆ ಸಂಭರ್ಧದಲ್ಲಿ ಉತ್ತರ್ವರ್ಪಣೆ ಮತ್ತು ಚಕ್ಕಡಿ ಬಂಡಿಗಳ ಮೂಲಕ ಮಳೆಗಾಲ ಆರಂಭವಾಗುವವರಿಗೆ ತಮ್ಮ ಜಮೀನುಗಳಿಗೆ ಜಲಾಶಯದ ಹೊಳು ಮಣಿನ್ನು ಹಾಕಿ ಅದರ ಘಲವತ್ತತೆಯನ್ನು ಹೆಚ್ಚು ಮಾಡಿಕೊಳ್ಳಲು ಸಲಹೆ ನೀಡಬೇಕು. ರಾಜ್ಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಕೃಷಿಯಲ್ಲಿ ಯಶಸ್ವಿಗಳಿಗಿಂತ ರೈತರ ಮೂಲಕ ಉಪನ್ಯಾಸಗಳನ್ನು ನೀಡಿಸುವುದರ ಮೂಲಕ ಹೊಳು ಮಣಿನ ಘಲವತ್ತತೆಯ ಮಹತ್ವದ ಬಗ್ಗೆ ರೈತರಲ್ಲಿ ಅರಿವು ಮೂಡಿಸಬೇಕು. ರಸ್ತೆಗಳ ನಿರ್ಮಾಣ ಕಾರ್ಯದಲ್ಲಿ ಸಾಕಷ್ಟು ಪ್ರಮಾಣದ ಮಣಿ ಅವಶ್ಯಕವಾಗಿದೆ. ರಸ್ತೆ ನಿರ್ಮಾಣಕ್ಕೆ ಸುತ್ತಮುತ್ತಲಿನ ಕೆರೆ, ಅಣೆಕಟ್ಟಿನ ಹೊಳಿನ ಮಣಿನ್ನು ಬಳಸಿಕೊಂಡಲ್ಲಿ ಕೆರೆಗಳಲ್ಲಿ ನೀರು ಭರಿಯಾಗಲು ಅನುಕೂಲವಾಗುತ್ತದೆ. ಇತ್ತೀಚೆಗೆ ಸಕಾರ ರಸ್ತೆ ನಿರ್ಮಾಣಕ್ಕೆ

ಕೆರೆ, ಅಣೆಕಟ್ಟಿಗಳಲ್ಲಿ ಸಂಗ್ರಹವಾದ ಹೊಳನ್ನು ಬಳಸಿಕೊಳ್ಳಬೇಕು ಎಂಬಾದೇಶನ್ನು ಹೊರಡಿಸಿದೆ ಇದು ಕೆರೆ, ಅಣೆಕಟ್ಟಿಗಳ ಜೀವೋಂದಾಗಿರುತ್ತೇ ಕೈಗೊಂಡಿರುವ ಮಹತ್ವವಾದ ನಿರ್ಧಾರಗಳಲ್ಲಿ ಇದು ಒಂದಾಗಿದೆ.

**ಸಮನಾಂತರ ಜಲಾಶಯ ನಿರ್ಮಾಣದ ಪರ ಮತ್ತು ವಿರೋಧ ಚಟ್ಟ:**

ತುಂಗಭದ್ರಾ ಜಲಾಶಯದಲ್ಲಿ 33 ಟಿಎಂಸಿರಪ್ಪು ಹೊಳು ತುಂಬಿರುವ ಹಿನ್ನೆಲೆಯಲ್ಲಿ ಹೊಳು ತೆಗೆಯುವುದು ಅಸಾಧ್ಯ. ಇದಕ್ಕೆ ಬದಲಾಗಿ ಗಂಗಾವತಿ ತಾಲೂಕಿನ ನವಲೆ ಬಳಿ 40 ಟಿಎಂಸಿ ಸಾಮರ್ಥ್ಯದ ಸಮನಾಂತರ ಜಲಾಶಯ ನಿರ್ಮಾಣ ಮಾಡುವುದು ಅಗತ್ಯ ಎಂಬುದು ಜನಪ್ರತಿನಿಧಿಗಳವಾದ. ಸಮನಾಂತರ ಜಲಾಶಯದ ನಿರ್ಮಾಣದಿಂದ 16 ಸಾವಿರ ಹೆಚ್‌ಕೋ ಕೃಷಿಭಾಮಿ ಜಲಾವೃತವಾಗುತ್ತದೆ ಮತ್ತು ಲಕ್ಷ್ಯಂತರ ಜನರು ನಿರಾಶ್ರಿತರಾಗುತ್ತಾರೆ ಎಂಬುದು ಹಲವು ರೈತರೆ ಸಂಘಟನೆಗಳು, ತಜ್ಞರುಗಳ ಅಭಿಪ್ರಾಯ. ಸಮನಾಂತರ ಜಲಾಶಯ ನಿರ್ಮಾಣಕ್ಕಿಂತ ತುಂಗಭದ್ರಾ ಜಲಾಶಯದ ಹೊಳನ್ನು ತೆಗೆದು ಜಲಾಶಯವನ್ನು ಉಳಿಸಬೇಕು ಎಂಬುದು ಜನರ ಒತ್ತಾಯವಿದೆ. 2017–2018ನೇ ಸಾಲಿನಲ್ಲಿ ರೈತರು ಸ್ವಯಂ ಫೋಟೋತಿವಾಗಿ ದಾನಿಗಳಿಂದ ಹಣ ಸಂಗ್ರಹಿಸಿ ಹೊಳು ತೆಗೆಯಲು ಮುಂದಾಗಿದ್ದರು ಆದರೆ ಸರ್ಕಾರದ ಸಹಾಯವಿಲ್ಲದೆ 33 ಟಿಎಂಸಿಯಪ್ಪು ಹೊಳು ತೆಗೆಯುವುದು ಅಸಾಧ್ಯ ಎಂದು ಸರ್ಕಾರಕ್ಕೆ ಮನವಿಯನ್ನು ಮಾಡುವುದರ ಮೂಲಕ ಹೊಳು ತೆಗೆಯುವ ಕಾರ್ಯವನ್ನು ನಿಲ್ಲಿಸಿದರು. ಆದರೆ ತುಂಗಭದ್ರಾ ಜಲಾಶಯದ ನೀರು ಸಂಗ್ರಹಣೆ ಕೊರತೆ ಸರಿದೂಗಿಸಲು ನವಲೆ ಬಳಿ ಸಮತೋಲನಾ ಜಲಾಶಯ ನಿರ್ಮಾಣಕ್ಕೆ ಸಾವಿರಕೋಟಿ ರೂಪಾಯಿ ಅನುದಾನವನ್ನು ಕರ್ನಾಟಕ ಸರ್ಕಾರ 2022–23ರ ಆಯವ್ಯಯದಲ್ಲಿ ನೀಡಿದೆ.<sup>9</sup>

ತುಂಗಭದ್ರಾ ಜಲಾನಯನ ಪ್ರದೇಶ ತುಂಗಭದ್ರಾ ಅಣೆಕಟ್ಟಿ ನಿರ್ಮಾಣ-ಕ್ಷೇತ್ರ ಮೌದಲು ಮಳೆ ಆಶ್ರಯಿತ ಕೃಷಿ ಪ್ರದೇಶವಾಗಿತ್ತು. ಈ ಪ್ರದೇಶದಲ್ಲಿ ರಾಜ್ಯದ ವಾಷಿಂಕ ಸರಾಸರಿ ಮಳೆಗಿಂತ ಕಡಿಮೆ ಮಳೆ ಬೀಳುವ ಪ್ರದೇಶವಾಗಿದ್ದು, ಮೇಲಿಂದ ಮೇಲೆ ಬರಗಾಲದ ಭಾಯೆ ಆವರಿಸುತ್ತಿತ್ತು. ಇದರಿಂದ ಇಲ್ಲಿ ಬದುಕುತ್ತಿದ್ದ ಜೀವ ಸಂಕುಲಗಳು ಕುಡಿಯುವ ನೀರಿಗೂ ಪರದಾಡುವ ಪರಿಸ್ಥಿತಿ ಇತ್ತು. ಇಂದು ತುಂಗಭದ್ರಾ ಜಲಾಶಯ ಇಲ್ಲಿನ ಸಕಲ ಜೀವರಾಶಿಗಳ ದಾಹವನ್ನು ನೀಗಿಸುವಲ್ಲಿ ಪ್ರಥಾನಪಾತ್ರ ವಹಿಸಿದೆ. ರಾಯಚೂರು, ಬಳ್ಳಾರಿ, ಕನ್ನೂರು ಭಾಗದ ಬಂಜರು ಭೂಮಿಯನ್ನು ಹದಗೊಳಿಸಿ ಉತ್ತಮ ನೀರಾವರಿ ಭೂಮಿಯನ್ನಾಗಿ ನಿರ್ಮಿಸಲಾಯಿತು. ವ್ಯಾಧಿವಾಗಿ ಹರಿಯುತ್ತಿದ್ದ ತುಂಗಭದ್ರಾ ನದಿಗೆ ಅಣೆಕಟ್ಟಿನ್ನು ಕಟ್ಟಿ ಬಂಜರು ನೆಲವನ್ನು ಹಸಿರು ಮಾಡಿಕೊಂಡ ಈ ಪ್ರಯತ್ನ ಶ್ರಾಫೆನೀಯ.

### **ಕೊನೆಟಿಪ್ಪಣಿ:**

1. ರಮೇಶ ಸ. ಚಿ. (ಪ್ರ.ಸಂ), 2023, ಹಂತಿ: ಸಾಂಸ್ಕೃತಿಕ ದರ್ಶನ, ಪ್ರಸಾರಾಂಗ ಕನ್ನಡ ವಿಶ್ವವಿದ್ಯಾಲಯ, ಹಂತಿ. ಪುಟ-363.
2. ಲೋಹಿತ ಹುಮಾರ್ ಆರ್., 2022, ವಸಾಯತುಕಾಲೀನ ಬಳಾಗಿ ಜಿಲ್ಲೆಯ ಸಮಾಜ ಮತ್ತು ಅಧಿಕರೆ, ಫಿವಿಜೆ.ಡಿ. ಮಹಾಪ್ರಭಂದ, ಕನ್ನಡ ವಿಶ್ವವಿದ್ಯಾಲಯ, ಹಂತಿ, ಪುಟ-140.
3. ಗುರುಮೂರ್ತಿ ಪೆಂಡ್‌ಜಾರು (ಸಂ), 2022 (2ನೇ ಮುದ್ರಣ). ಆಪ್ರದ್ಯಂಧವ ಅಂಬಣಿ, ಸಮರ್ಥ ಪ್ರಕಾಶನ, ಬೆಂಗಳೂರು. ಪುಟ-13.
4. ವಕ್ಕೆ-ಡಾ. ಬಿ ಅಂಬಣಿ, ವೈದ್ಯರು, ವಯಸ್ಸು 85, ಮರಿಯಮೈನಹಳ್ಳಿ, ಹೊಸಪೇಟೆ ತಾಲೂಕು, ವಿಜಯನಗರ ಜಿಲ್ಲೆ.
5. ವಕ್ಕೆ-ಕೊಂಡಸ್ಯಾಮಿ, ವಯಸ್ಸು 83, ಕಮಲಾಮರ, ಹೊಸಪೇಟೆ ತಾಲೂಕು, ವಿಜಯನಗರ ಜಿಲ್ಲೆ. ಅಣೆಕಟ್ಟು ನಿಮಾರ್ಜಣ ಮಾಡಲು ತೆಮೀಳುನಾಡಿನಿಂದ ಬಂದ ಕಾರ್ಮಿಕ.
6. ಮೀನುಗಾರಿಕೆ ಇಲಾಖೆ ಗಂಗಾವತಿ ತಾಲೂಕು, ಮಾಹಿತಿ ಹಕ್ಕು ಕಾಯ್ದು ಅಡಿಯಲ್ಲಿ ಪಡೆದ ಅಂಕ-ಅಂಶಗಳ ಮಾಹಿತಿ.
7. ವಕ್ಕೆ-ವಿರೂಪಾಳ್, ವಯಸ್ಸು 52, ಕಂಟಿ ಕೇರೆಟೆ, ಕಂಟಿ ತಾಲೂಕು ವಿಜಯನಗರ ಜಿಲ್ಲೆ ತುಂಗಭದ್ರಾ ನದಿಯ ಕಂಟಿ ಸರಹದಿನಲ್ಲಿ ಮೀನುಗಾರಿಕೆ ಮಾಡುವ ಮೀನುಗಾರ.
8. <https://kannada.news18.com/news/state/this-is-the-first-time-that-water-storage-has-increased-in-tungabhadra-dam-sbr-ach-803027.html>
9. ಕನಾರ್ಟಿಕ ಸರ್ಕಾರ ಆಯ್ದುಯ-2022, 23, ಮಾರ್ಚ್ 2022, ಪುಟ-4.